

ಐ.ಸಿ.ಇ

ಲೀಡ್ಸ್ ಜನರೇಷನ್ ಗೈಡ್

ನಿರೀಕ್ಷಿತ ಲೀಡ್ ಅನ್ನು ಹೇಗೆ ಗುರುತಿಸುವುದು?



ಆಸಕ್ತಿದಾಯಕರು

ನಿರ್ದಿಷ್ಟ ಸಾಲವನ್ನು
ಬಯಸುವವರು



ಸಂಪರ್ಕಿಸಬಹುದಾದ

ಗ್ರಾಹಕರು
ಸಂಪರ್ಕಿಸಬಹುದಾದವರಾಗಿರಬೇಕು /
ತಲುಪಬಹುದಾದವರಾಗಿರಬೇಕು



ಅರ್ಹರು

ಗ್ರಾಹಕರು ಅರ್ಹತಾ
ಮಾನದಂಡವನ್ನು ಪೂರೈಸಬೇಕು



AXIS BANK



B2C - KCC / ODCON / ಕಿಸಾನ್ ಸಮರ್ಥ



ಲಕ್ಷ್ಯ ಗ್ರಾಹಕರು

ವೈಯಕ್ತಿಕ ಹಾಗೂ ಪ್ರಗತಿಪರ ರೈತರು




ನೀಡುವ ಸೌಲಭ್ಯ-

5 ವರ್ಷಗಳವರೆಗಿನ ನಗದು ಕ್ರೆಡಿಟ್
7 ವರ್ಷಗಳವರೆಗಿನ ಟರ್ಮ್ ಲೋನ್



ವಯಸ್ಸಿನ ಮಾನದಂಡ

18 ವರ್ಷಗಳು
75 ವರ್ಷಗಳು
(>60-ವರ್ಷಕಿಂತ ಮೇಲ್ಪಟ್ಟ ಸಹ-ಸಾಲಗಾರರ ಅಗತ್ಯವಿದ್ದರೆ)



ಕನಿಷ್ಠ ಕೃಷಿ ಭೂಮಿಯ ಹಿಡುವಳಿ

KCC - 1 ಎಕರೆ - ಜಾಯಿಂಟ್ ಹೋಲ್ಡಿಂಗ್ -
5 ಜಾಯಿಂಟ್ ಹೋಲ್ಡರ್‌ಗಳವರೆಗೆ
ODCON - 0.5 ಎಕರೆ
ಕಿಸಾನ್ ಸಮರ್ಥ - 5 ಎಕರೆ (3-5 ಎಕರೆ ಮಂಜೂರಾತಿಗೆ ಒಳಪಟ್ಟಿರುತ್ತದೆ)



ಲೋನ್ ಮೊತ್ತ

KCC - ₹ 25,000ದಿಂದ ₹ 2.5 ಕೋಟಿಗಳು
ODCON - ₹ 1 ಲಕ್ಷದಿಂದ ₹ 5 ಕೋಟಿಗಳು
ಕಿಸಾನ್ ಸಮರ್ಥ - ₹ 1 ಲಕ್ಷದಿಂದ ₹ 5 ಕೋಟಿಗಳು

B2B ರಿಟೇಲ್ ಹಾಗೂ MSME

ಆ್ಯಗ್‌ಪ್ರೋ ಪಾವರ್



ಲಕ್ಷ್ಯ ಗ್ರಾಹಕರು

ಆಹಾರ ಹಾಗೂ ಆ್ಯಗ್ರೋ ಪ್ರೊಸೆಸಿಂಗ್ ಯೂನಿಟ್‌ಗಳು



ರಚನೆ

ವೈಯಕ್ತಿಕ (ಮಾನ್ಯ ಲೈಸೆನ್ಸ್‌ಗೆ ಒಳಪಟ್ಟಿರುತ್ತದೆ) /
ಪ್ರೊಪ್ರೈಟರಿಶಿಪ್/ ಪಾರ್ಟ್ನರ್ಶಿಪ್/ ಪ್ರೈವೇಟ್ ಲಿಮಿಟೆಡ್ ಕಂಪನಿ/
ಲಿಮಿಟೆಡ್ ಕಂಪನಿ/ಎಲ್‌ಎಲ್‌ಪಿ



ವಯಸ್ಸಿನ ಮಾನದಂಡ

21 ವರ್ಷಗಳು -
65 ವರ್ಷಗಳು



ವಿಂಟೇಜ್

ಕನಿಷ್ಠ 3 ವರ್ಷಗಳು ಹಾಗೂ ಕಳೆದ
2 ವರ್ಷಗಳಿಗಾಗಿ ನಗದು ಸಂಚಯಗಳು
ಆ್ಯಗ್‌ಪ್ರೋ ಲೈಟ್‌ಗಾಗಿ : 1 ವರ್ಷ



ಲೋನ್ ಮೊತ್ತ

ಆ್ಯಗ್‌ಪ್ರೋ ಪಾವರ್ : ಕನಿಷ್ಠ ₹ 10.01
ಲಕ್ಷಗಳಿಂದ ಗರಿಷ್ಠ ₹ 10 ಕೋಟಿಗಳು
ಆ್ಯಗ್‌ಪ್ರೋ ಲೈಟ್ : ಕನಿಷ್ಠ ₹ 10.01
ಲಕ್ಷಗಳಿಂದ ಗರಿಷ್ಠ ₹ 1 ಕೋಟಿ



ಸ್ವೀಕಾರಾರ್ಹ ಕೊಲ್ಯಾಟರಲ್‌ಗಳು

ರೆಸಿಡೆನ್ಸಿಯಲ್, ಕಮರ್ಷಿಯಲ್,
ಇಂಡಸ್ಟ್ರಿಯಲ್ ಪ್ರಾಪರ್ಟಿ/ ಫ್ಯಾಕ್ಟರಿ/ ಗೋಡೌನ್,
ಎನ್‌ಎ ಓಪನ್ ಪ್ಲಾಟ್, ಗ್ರಾಮ್ ಪಂಚಾಯತ್ ಪ್ರಾಪರ್ಟಿ

ಕಿಸಾನ್ ಮಿತ್ರ (KM)



ಲಕ್ಷ್ಯ ಗ್ರಾಹಕರು

ಆ್ಯಗ್ರಿ ಸೇವಾ ಒದಗಾಣಿದಾರರು,
ಆ್ಯಗ್ರಿ ವಾಲ್ಯೂ ಚೈನ್ ಪಾರ್ಟ್ನರ್‌ಗಳಿಗಾಗಿ



ರಚನೆ

ವೈಯಕ್ತಿಕ (ಮಾನ್ಯ ಲೈಸೆನ್ಸ್‌ಗೆ ಒಳಪಟ್ಟಿರುತ್ತದೆ) /
ಪ್ರೊಪ್ರೈಟರಿಶಿಪ್/ ಪಾರ್ಟ್ನರ್ಶಿಪ್/ ಪ್ರೈವೇಟ್ ಲಿಮಿಟೆಡ್ ಕಂಪನಿ/
ಲಿಮಿಟೆಡ್ ಕಂಪನಿ/ಎಲ್‌ಎಲ್‌ಪಿ



ವಯಸ್ಸಿನ ಮಾನದಂಡ

21 ವರ್ಷಗಳು -
65 ವರ್ಷಗಳು



ವಿಂಟೇಜ್

ಕನಿಷ್ಠ 3 ವರ್ಷಗಳು ಹಾಗೂ ಕಳೆದ 2 ವರ್ಷಗಳಿಗಾಗಿ ನಗದು ಸಂಚಯಗಳು
ಕಿಸಾನ್ ಮಿತ್ರ ಲೈಟ್‌ಗಾಗಿ : 1 ವರ್ಷ



ಸಾಲದ ಮೊತ್ತ

ಕಿಸಾನ್ ಮಿತ್ರ : ಕನಿಷ್ಠ ₹ 10.01 ಲಕ್ಷಗಳಿಂದ
ಗರಿಷ್ಠ ₹ 10 ಕೋಟಿಗಳು
ಕಿಸಾನ್ ಮಿತ್ರ ಲೈಟ್ : ಕನಿಷ್ಠ ₹ 10.01 ಲಕ್ಷಗಳಿಂದ
ಗರಿಷ್ಠ ₹ 1 ಕೋಟಿ



ಸ್ವೀಕಾರಾರ್ಹ ಕೊಲ್ಯಾಟರಲ್‌ಗಳು

ರೆಸಿಡೆನ್ಸಿಯಲ್, ಕಮರ್ಷಿಯಲ್,
ಇಂಡಸ್ಟ್ರಿಯಲ್ ಪ್ರಾಪರ್ಟಿ/ ಫ್ಯಾಕ್ಟರಿ/ ಗೋಡೌನ್,
ಎನ್‌ಎ ಓಪನ್ ಪ್ಲಾಟ್, ಗ್ರಾಮ್ ಪಂಚಾಯತ್ ಪ್ರಾಪರ್ಟಿ

MSME ಸಮೃದ್ಧಿ

ಲಕ್ಷ್ಯ ಗ್ರಾಹಕರು



ಆ್ಯಗ್ರೋ ಹಾಗೂ ಕಿಸಾನ್ ಮಿತ್ರದಲ್ಲಿ ಈಗಾಗಲೇ ಕವರ್ ಆಗಿರುವ ಸೆಲ್ಫ್-ಎಂಪ್ಲಾಯ್ಡ್ ನಾನ್ ಪ್ರೊಫೆಶನಲ್‌ಗಳು- ತಯಾರಾಕರು, ಟ್ರೇಡರ್‌ಗಳು ಹಾಗೂ ಸೇವಾ ಒದಗಣಿದಾರರು. ಸೆಲ್ಫ್-ಎಂಪ್ಲಾಯ್ಡ್ ಪ್ರೊಫೆಶನಲ್‌ಗಳು- ಡಾಕ್ಟರ್‌ಗಳು, ಆರ್ಕಿಟೆಕ್ಟ್‌ಗಳು, ಸಿಎ, ಮುಂತಾದವರು

ರಚನೆ



ವೈಯಕ್ತಿಕ (ಮಾನ್ಯ ಲೈಸೆನ್ಸ್‌ಗೆ ಒಳಪಟ್ಟಿರುತ್ತದೆ) / ಪ್ರೊಪ್ರೈಟರಿಶಿಪ್/ ಪಾರ್ಟ್ನರ್ಶಿಪ್/ ಪ್ರೈವೇಟ್ ಲಿಮಿಟೆಡ್ ಕಂಪನಿ/ ಲಿಮಿಟೆಡ್ ಕಂಪನಿ/ಎಲ್‌ಎಲ್‌ಪಿ

ವಿಂಟೇಜ್



ಕನಿಷ್ಠ 3 ವರ್ಷಗಳು ಹಾಗೂ ಕಳೆದ 2 ವರ್ಷಗಳಿಗಾಗಿ ನಗದು ಸಂಚಯಗಳು
MSME ಲೈಟ್‌ಗಾಗಿ : 1 ವರ್ಷ

ಲೋನ್ ಮೊತ್ತ



MSME : ಕನಿಷ್ಠ ₹ 10.01 ಲಕ್ಷಗಳಿಂದ ಗರಿಷ್ಠ ₹ 10 ಕೋಟಿಗಳು
MSME ಲೈಟ್ : ಕನಿಷ್ಠ ₹ 10.01 ಲಕ್ಷಗಳಿಂದ ಗರಿಷ್ಠ ₹ 1 ಕೋಟಿ

ಸ್ವೀಕಾರಾರ್ಹ ಕೊಲ್ಯಾಟರಲ್‌ಗಳು



ರೆಸಿಡೆನ್ಸಿಯಲ್, ಕಮರ್ಶಿಯಲ್, ಇಂಡಸ್ಟ್ರಿಯಲ್ ಪ್ರಾಪರ್ಟಿ/ ಫ್ಯಾಕ್ಟ್ರಿ/ ಗೋಡೌನ್, ಎನ್‌ಎ ಓಪನ್ ಪ್ಲಾಟ್, ಗ್ರಾಮ್ ಪಂಚಾಯತ್ ಪ್ರಾಪರ್ಟಿ

ವಯಸ್ಸಿನ ಮಾನದಂಡ



21 ವರ್ಷಗಳು - 65 ವರ್ಷಗಳು

ಕ್ವಿಕ್ ಜಿಎನ್‌ಟಿ ಮ್ಯಾಕ್ಸ್

ಲಕ್ಷ್ಯ ಗ್ರಾಹಕರು



ಫುಡ್ ಹಾಗೂ ಆ್ಯಗ್ರೋಪ್ರೊಸೆಸಿಂಗ್ ಯೂನಿಟ್‌ಗಳು, ಆ್ಯಗ್ರಿ ಸರ್ವಿಸ್ ಪ್ರೊವೈಡರ್‌ಗಳು, ಆ್ಯಗ್ರಿ ವಾಲ್ಯೂ ಚೈನ್ ಪಾರ್ಟ್ನರ್‌ಗಳು, MSME ನಾನ್ ಆ್ಯಗ್ರಿ (ಕೃಷಿಯೇತರ) ಗ್ರಾಹಕರು

ರಚನೆ



ವೈಯಕ್ತಿಕ (ಮಾನ್ಯ ಲೈಸೆನ್ಸ್‌ಗೆ ಒಳಪಟ್ಟಿರುತ್ತದೆ) / ಪ್ರೊಪ್ರೈಟರಿಶಿಪ್/ ಪಾರ್ಟ್ನರ್ಶಿಪ್/ ಪ್ರೈವೇಟ್ ಲಿಮಿಟೆಡ್ ಕಂಪನಿ/ ಲಿಮಿಟೆಡ್ ಕಂಪನಿ/ಎಲ್‌ಎಲ್‌ಪಿ

ವಿಂಟೇಜ್



ಕನಿಷ್ಠ 3 ವರ್ಷಗಳು ಹಾಗೂ ಕಳೆದ 2 ವರ್ಷಗಳಿಗಾಗಿ ನಗದು ಸಂಚಯಗಳು

ಲೋನ್ ಮೊತ್ತ



ಕನಿಷ್ಠ ₹ 10.01 ಲಕ್ಷಗಳಿಂದ ಗರಿಷ್ಠ ₹ 2 ಕೋಟಿಗಳು

ಸ್ವೀಕಾರಾರ್ಹ ಕೊಲ್ಯಾಟರಲ್‌ಗಳು



ರೆಸಿಡೆನ್ಸಿಯಲ್, ಕಮರ್ಶಿಯಲ್, ಇಂಡಸ್ಟ್ರಿಯಲ್ ಪ್ರಾಪರ್ಟಿ/ ಫ್ಯಾಕ್ಟ್ರಿ/ ಗೋಡೌನ್, ಎನ್‌ಎ ಓಪನ್ ಪ್ಲಾಟ್, ಗ್ರಾಮ್ ಪಂಚಾಯತ್ ಪ್ರಾಪರ್ಟಿ

ವಯಸ್ಸಿನ ಮಾನದಂಡ



21 ವರ್ಷಗಳು - 65 ವರ್ಷಗಳು

ಸೆಕ್ಯೂಡ್ ಟರ್ಮ್ ಲೋನ್ (STL)



ಲಕ್ಷ್ಯ ಗ್ರಾಹಕರು

ಫುಡ್ ಹಾಗೂ ಆಗ್ರೋಪ್ರೊಸೆಸಿಂಗ್ ಯೂನಿಟ್‌ಗಳು, ಆಗ್ರಿ ಸರ್ವಿಸ್ ಪ್ರೊವೈಡರ್‌ಗಳು, ಆಗ್ರಿ ವಾಲ್ಯೂ ಚೈನ್ ಪಾರ್ಟ್ನರ್‌ಗಳು, MSME ನಾನ್ ಆಗ್ರಿ ಗ್ರಾಹಕರು



ಲೋನ್ ಉದ್ದೇಶ

ಜೆನರಲ್ ಬಿಜಿನೆಸ್ ಹಾಗೂ ಕಮರ್ಷಿಯಲ್ ಪ್ರಾಪರ್ಟಿಯ ಖರೀದಿಗಾಗಿ ಟರ್ಮ್ ಲೋನ್ ಹಾಗೂ ಡ್ರಾಪ್‌ಲೈನ್ ಓವರ್ ಡ್ರಾಫ್ಟ್



ರಚನೆ

ವೈಯಕ್ತಿಕ (ಮಾನ್ಯ ಲೈಸೆನ್ಸ್‌ಗೆ ಒಳಪಟ್ಟಿರುತ್ತದೆ) / ಪ್ರೊಪ್ರೈಟರಿಶಿಪ್/ ಪಾರ್ಟ್ನರ್‌ಶಿಪ್/ ಪ್ರೈವೇಟ್ ಲಿಮಿಟೆಡ್ ಕಂಪನಿ/ ಲಿಮಿಟೆಡ್ ಕಂಪನಿ/ಎಲ್‌ಎಲ್‌ಪಿ



ವಿಂಟೇಜ್

ಕನಿಷ್ಠ 3 ವರ್ಷಗಳು ಹಾಗೂ ಕಳೆದ 2 ವರ್ಷಗಳಿಗಾಗಿ ನಗದು ಸಂಚಯಗಳು



ಲೋನ್ ಮೊತ್ತ

ಕನಿಷ್ಠ ₹ 10.01 ಲಕ್ಷಗಳಿಂದ ಗರಿಷ್ಠ ₹ 5 ಕೋಟಿಗಳು



ಸ್ವೀಕಾರಾರ್ಹ ಕೊಲ್ಯಾಟರಲ್‌ಗಳು

ರೆಸಿಡೆನ್ಸಿಯಲ್, ಕಮರ್ಷಿಯಲ್, ಇಂಡಸ್ಟ್ರಿಯಲ್ ಪ್ರಾಪರ್ಟಿ/ ಫ್ಯಾಕ್ಟ್ರಿ/ ಗೋಡೌನ್, ಎನ್‌ಎ ಓಪನ್ ಪ್ಲಾಟ್, ಗ್ರಾಮ್ ಪಂಚಾಯತ್ ಪ್ರಾಪರ್ಟಿ



ವಯಸ್ಸಿನ ಮಾನದಂಡ

ವಯಸ್ಸು 21 ವರ್ಷಗಳು -

65 ವರ್ಷಗಳು

15 ವರ್ಷಗಳವರೆಗಿನ ಸಾಲದ ಅವಧಿ

ಗೋಲ್ಡ್ ಲೋನ್ ಅರ್ಹತೆ



ಗುರುತಿಸಬಹುದಾದ ಗ್ರಾಹಕರು

ಭಾರತೀಯ ನಿವಾಸಿಗಳು ಮಾತ್ರ



ವಯಸ್ಸು

18 - 75 ವರ್ಷಗಳು



ಭೌಗೋಳಿಕ ಪರಿಮಿತಿಗಳು

ಶಾಖೆಯಿಂದ 50 ಕಿಲೋಮೀಟರ್‌ಗಳೊಳಗಡೆ ವಸತಿ / ಕೃಷಿ ಚಟುವಟಿಕೆಯ ಸ್ಥಳ



ಸ್ವೀಕಾರಾರ್ಹ ಗೋಲ್ಡ್ ಕಾರ್ಟೆಜ್

18K ಹಾಗೂ ಮೇಲ್ಪಟ್ಟು

ಟ್ರಾಕ್ಟರ್ ಲೋನ್ ಅರ್ಹತೆ



ಗುರುತಿಸಬಹುದಾದ ಗ್ರಾಹಕರು

- ಸ್ವಯಂ-ಕೃಷಿ ಬಳಕೆ: ವಯಕ್ತಿಕದಾರರು / ಪ್ರೊಪ್ರೈಟರಿಶಿಪ್ ಫರ್ಮಗಳು (ವ್ಯಕ್ತಿಗಳು / ಮಾಲಿಕತ್ವದ ಸಂಸ್ಥೆಗಳು)
- ವಾಣಿಜ್ಯ ಬಳಕೆ: ವಯಕ್ತಿಕದಾರರು/ ಪ್ರೊಪ್ರೈಟರಿಶಿಪ್ ಫರ್ಮಗಳು, ಪಾರ್ಟ್ನರ್‌ಶಿಪ್ ಫರ್ಮಗಳು. ಪ್ರೈವೇಟ್ ಲಿಮಿಟೆಡ್ ಕಂಪನಿಗಳು / ಪಬ್ಲಿಕ್ ಲಿಮಿಟೆಡ್ ಕಂಪನಿಗಳು



ವಯಸ್ಸು

18 - 65 ವರ್ಷಗಳು (ಸಾಲ ಮುಕ್ತಾಯದ ಸಮಯದಲ್ಲಿ)

ಆಟೋ ಲೋನ್ ಅರ್ಹತೆ



ಗುರುತಿಸಬಹುದಾದ ಗ್ರಾಹಕರು

- ಕನಿಷ್ಠ 1 ವರ್ಷದ ಅನುಭವದೊಂದಿಗೆ ಸಂಬಳ ಪಡೆಯುವವರು
- ಅದೇ ಉದ್ಯೋಗದಲ್ಲಿ 3 ವರ್ಷಗಳ ಅನುಭವದೊಂದಿಗೆ ಸ್ವ-ಉದ್ಯೋಗ ಮಾಡುವವರು



ವಯಸ್ಸು

ಕನಿಷ್ಠ 21 ರಿಂದ
70 ವರ್ಷಗಳು



ಕನಿಷ್ಠ ಆದಾಯದ ಅಗತ್ಯತೆ*

- ಸಂಬಳದಾರರು - ಕನಿಷ್ಠ ಆದಾಯ - ಮಾಸಿಕ ₹ 20,000
- ಸ್ವ-ಉದ್ಯೋಗಿಗಳು-ಕನಿಷ್ಠ ವಾರ್ಷಿಕ ₹ 2 ಲಕ್ಷಗಳು

ಟೂ ವ್ಹಿಲರ್ ಲೋನ್ ಅರ್ಹತೆ



ಗುರುತಿಸಬಹುದಾದ ಗ್ರಾಹಕರು

- ಕನಿಷ್ಠ 1 ವರ್ಷದ ಅನುಭವದೊಂದಿಗೆ ಸಂಬಳ ಪಡೆಯುವವರು
- ಅದೇ ಉದ್ಯೋಗದಲ್ಲಿ 1 ವರ್ಷಗಳ ಅನುಭವದೊಂದಿಗೆ ಸ್ವ-ಉದ್ಯೋಗ ಮಾಡುವವರು



ವಯಸ್ಸು

21 - 65 ವರ್ಷಗಳು



ಕನಿಷ್ಠ ಆದಾಯದ ಅಗತ್ಯತೆ*

- ಸಂಬಳ ಪಡೆಯುವ ಗ್ರಾಹಕರು - ಕನಿಷ್ಠ - ಮಾಸಿಕ ₹ 14,000
- ಸ್ವಂತ-ಉದ್ಯೋಗ ಮಾಡುವ ಗ್ರಾಹಕರು - ಕನಿಷ್ಠ ವಾರ್ಷಿಕ ₹ 2.5 ಲಕ್ಷಗಳು

*ವೆನಿಲ್ಲಾ (ಆದಾಯ ಪುರಾವೆ) ಯೋಜನೆ ಮೂಲಕ ಮಾಡಿದ ಪ್ರಕರಣಗಳಿಗಾಗಿ ಮಾತ್ರ ಅನ್ವಯಿಸುತ್ತದೆ

ಕಮರ್ಷಿಯಲ್ ವೆಹಿಕಲ್ ಹಾಗೂ ಕಮರ್ಷಿಯಲ್ ಇಕ್ವಿಪ್‌ಮೆಂಟ್ ಲೋನ್‌ನ ಅರ್ಹತೆ



ಗುರುತಿಸಬಹುದಾದ ಗ್ರಾಹಕರು

ಸರಕು ಸಾಗಾಣೆ ನಿರ್ವಾಹಕರು, ಟ್ರಾನ್ಸ್‌ಪೋರ್ಟ್ ಕಂಪನಿಗಳು, ಮಾರ್ಕೆಟ್ ಲೋಡ್ ಆಪರೇಟರ್‌ಗಳು, ಮೈನಿಂಗ್ ಆಪರೇಟರ್‌ಗಳು, ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳು, ಶಾಲೆಗಳು



ಸಾಲಗಾರರ ಸಂಘಟನೆ

ಇಂಡಿವಿಜ್ಯುಅಲ್ ಪ್ರೊಪರ್ಟಿಟರ್‌ಗಳು, ಪಾರ್ಟ್ನರ್‌ಶಿಪ್ ಫರ್ಮ್‌ಗಳು ಹಾಗೂ ಎಲ್‌ಎಲ್‌ಪಿ, ಎಚ್‌ಯುಎಫ್, ಪಬ್ಲಿಕ್ ಮತ್ತು ಪ್ರೈವೇಟ್ ಲಿಮಿಟೆಡ್ ಕಂಪನಿ, ಟ್ರಸ್ಟ್‌ಗಳು ಮತ್ತು ಸೊಸೈಟಿಗಳು, ಶೈಕ್ಷಣಿಕ ಸಂಸ್ಥೆಗಳು, ಎನ್‌ಪಿಒಗಳು, ವ್ಯಕ್ತಿಗಳ ಸಂಘಗಳು



ವಾಹನಗಳ ಪ್ರಕಾರ

ಟ್ರಕ್‌ಗಳು, ಬಸ್‌ಗಳು, ಟ್ರೇಲರ್‌ಗಳು, ಟಿಪ್ಪರ್‌ಗಳು, ಎಕ್ಸ್‌ಕೇವೇಟರ್‌ಗಳು, ಕ್ರೇನ್‌ಗಳು, ಬ್ಯಾಕ್‌ಹೋ ಲೋಡರ್‌ಗಳು



ಬಿಸಿನೆಸ್ ಸ್ಥಿರತೆ

ಹೊಸ ವಾಹನಗಳಿಗಾಗಿ ಕನಿಷ್ಠ 2 ವರ್ಷಗಳ ಬಿಸಿನೆಸ್ ಅನುಭವ ಅಥವಾ ಕನಿಷ್ಠ ಎರಡು ಎಕರೆ ಕೃಷಿ ಭೂಮಿ



ಅನರ್ಹರು

ಸಂಬಳ ಪಡೆಯದೆ ಇರುವವರು, ಅನಿವಾಸಿ ಭಾರತೀಯರು, ನೊಂದಾಯಿಸದೆ ಇರುವಂತಹ ಫರ್ಮಗಳು (ಸಂಸ್ಥೆಗಳು) ಹಾಗೂ ಟ್ರಸ್ಟ್‌ಗಳು

ಹೋಮ್ ಲೋನ್ ಅರ್ಹತೆ



ಲಕ್ಷ ಗ್ರಾಹಕರು :

ಭಾರತೀಯ ನಿವಾಸಿ:

ಸಂಬಳ ಪಡೆಯುವವರು

- ಸೆಲ್ಫ್ -ಎಂಪ್ಲಾಯ್ಡ್ ಪ್ರೊಫೆಶನಲ್
- ಸೆಲ್ಫ್ -ಎಂಪ್ಲಾಯ್ಡ್ ನಾನ್ ಪ್ರೊಫೆಶನಲ್



ಅನಿವಾಸಿ ಭಾರತೀಯರು

ಸಂಬಳ ಪಡೆಯುವವರು ಹಾಗೂ

ಸೆಲ್ಫ್ -ಎಂಪ್ಲಾಯ್ಡ್



ವಯಸ್ಸು

ಕನಿಷ್ಠ : 21 ವರ್ಷಗಳು

ಗರಿಷ್ಠ : 65 ವರ್ಷಗಳು ಅಥವಾ ನಿವೃತ್ತಿಯ ವಯಸ್ಸು , ಯಾವುದು ಮೊದಲುರುವುದೋ ಅದು (ಲೋನ್ ಅವಧಿ ಮುಕ್ತಾಯದ ಸಮಯದಲ್ಲಿ)



ಕನಿಷ್ಠ ಆದಾಯದ ಅಗತ್ಯತೆ

ಸಂಬಳ ಪಡೆಯುವ ಗ್ರಾಹಕರು : ಮಾಸಿಕ ₹ 15,000

ಸ್ವಂತ ಉದ್ಯೋಗ ಮಾಡುವ ಗ್ರಾಹಕರು : ವಾರ್ಷಿಕ ₹ 1.8 ಲಕ್ಷಗಳು



ಸಾಲದ ಮೊತ್ತ

ಕನಿಷ್ಠ ಲೋನ್ ಮೊತ್ತ : ₹ 3 ಲಕ್ಷಗಳು

ಗರಿಷ್ಠ ಲೋನ್ ಮೊತ್ತ : ₹ 5 ಕೋಟಿಗಳು

ಲೋನ್ ಅಗೆನ್ಸ್ ಪ್ರಾಪರ್ಟಿ ಅರ್ಹತೆ



ಲಕ್ಷ್ಯ ಗ್ರಾಹಕರು

ಸಂಬಳ ಅಥವಾ ಬಿಜಿನೆಸ್ ಆದಾಯ ಹೊಂದಿರುವ ಹಾಗೂ ಸ್ವಂತ ಪ್ರಾಪರ್ಟಿ ಅಥವಾ ಕಮರ್ಶಿಯಲ್ ಪ್ರಾಪರ್ಟಿಯನ್ನು ಖರೀದಿಸಲು ಬಯಸುವ ಅಥವಾ ವೈಯಕ್ತಿಕ ಅಥವಾ ಬಿಜಿನೆಸ್ ಬಳಕೆಗಾಗಿ ಫಂಡ್‌ಗಳನ್ನು ಬಯಸುವ ಯಾವುದೇ ಗ್ರಾಹಕರು



ವಯಸ್ಸು

21-65 ವರ್ಷಗಳು (ಲೋನ್ ಮುಕ್ತಾಯದ ಸಮಯದಲ್ಲಿ)



ಲೋನ್ ಮೊತ್ತ

ನಾನ್ ಎಮ್‌ಎಸ್‌ಎಮ್‌ಇಗಾಗಿ ಎಲ್‌ಎಪಿ ಕನಿಷ್ಠ

₹ 5 ಲಕ್ಷಗಳು ಹಾಗೂ ಎಮ್‌ಎಸ್‌ಎಮ್‌ಇಗಾಗಿ ₹ 10 ಲಕ್ಷಗಳು

ಇನ್‌ಕಮ್, ಎಲ್‌ಆರ್‌ಡಿಗಾಗಿ ಗರಿಷ್ಠ ₹ 10 ಕೋಟಿ ಹಾಗೂ

ಬ್ಯಾಂಕಿಂಗ್‌ಗಾಗಿ ₹ 8 ಕೋಟಿ ಹಾಗೂ ಇತರ

ಬಾಡಿಗೆದಾರರಿಗಾಗಿ ₹ 5 ಕೋಟಿ



ಕನಿಷ್ಠ ಆದಾಯದ ಅಗತ್ಯತೆ

• ಸಂಬಳ ಪಡೆಯುವ ಗ್ರಾಹಕರು : ಮಾಸಿಕ ₹ 10,000

• ಸ್ವಂತ ಉದ್ಯೋಗ ಮಾಡುವ ಗ್ರಾಹಕರು : ವಾರ್ಷಿಕ ₹ 1.8 ಲಕ್ಷಗಳು

ಆಶಾ ಹೋಮ್ ಲೋನ್

ಲಕ್ಷ್ಯ ಗ್ರಾಹಕರು



ಸಂಬಳ ಅಥವಾ ಬಿಜಿನೆಸ್ ಆದಾಯ ಹೊಂದಿರುವ ಹಾಗೂ ರೆಸಿಡೆನ್ಸಿಯಲ್ ಪ್ರಾಪರ್ಟಿಯನ್ನು ಖರೀದಿಸಲು / ಪ್ಲಾಟ್ ಖರೀದಿಸಿ ಅದರಲ್ಲಿ ಮನೆಯನ್ನು ಕಟ್ಟಲು / ಈಗಾಗಲೇ ಭೂಮಿಯ ಮಾಲಿಕತ್ವವನ್ನು ಹೊಂದಿರುವ ಪ್ಲಾಟ್ನಲ್ಲಿ ಮನೆಯನ್ನು ಕಟ್ಟಲು ಬಯಸುವ / ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುವ ಯಾವುದೇ ಗ್ರಾಹಕರು



ವಯಸ್ಸು

21-65 ವರ್ಷಗಳು (ಲೋನ್ ಮುಕ್ತಾಯದ ಸಮಯದಲ್ಲಿ)



ಆದಾಯದ ಅಗತ್ಯತೆ

ಸಂಬಳದಾರರು: ಪ್ರತಿ ತಿಂಗಳಿಗೆ ₹ 8,000

(ನಗದು ಸಂಬಳ ಸ್ವೀಕಾರಾರ್ಹ)

ಎಸ್‌ಇಪಿ ಹಾಗೂ ಎಸ್‌ಇಎನ್‌ಪಿ: ವಾರ್ಷಿಕ ₹ 1.2 ಲಕ್ಷಗಳು



ಲೋನ್ ಮೊತ್ತ - ಕನಿಷ್ಠ ಸಾಲದ ಮೊತ್ತ : ₹ 1 ಲಕ್ಷ ಗರಿಷ್ಠ ಸಾಲದ ಮೊತ್ತ : ₹ 50 ಲಕ್ಷಗಳು.

(ಗರಿಷ್ಠ ಸಾಲದ ಮೊತ್ತ : ಆಶಾ ಪ್ರೀಮಿಯಂ ಸಾಲಗಳಿಗೆ ₹ 1 ಕೋಟಿ.)

ಆಶಾ ಲೋನ್ ಅಗೆನ್ಸ್ಟ್ ಪ್ರಾಪರ್ಟಿ

ಲಕ್ಷ್ಯ ಗ್ರಾಹಕರು



ಆಶಾ ಎಲ್‌ಎಪಿ ಒಂದು ಮೈಕ್ರೋ-ಎಲ್‌ಎಪಿಯಾಗಿದ್ದು ಇದು ಕೈಗೆಟುಕುವ ವಸತಿ ವಿಭಾಗವನ್ನು (ಅಫಾರ್ಡೆಬಲ್ ಹೌಸಿಂಗ್ ಸೆಗ್ಮೆಂಟ್ ಅನ್ನು) ಪೂರೈಸುತ್ತದೆ. ಬ್ಯಾಂಕ್ ಸಂಬಳ / ನಗದು ಸಂಬಳ ಅಥವಾ ಬಿಜಿನೆಸ್ ಆದಾಯವನ್ನು ಹೊಂದಿರುವ ಅಥವಾ ಪ್ರಾಪರ್ಟಿಯನ್ನು ಹೊಂದಿರುವ ಅಥವಾ ಕರ್ಮಪರ್ಷಿಯಲ್ ಪ್ರಾಪರ್ಟಿಯನ್ನು ಖರೀದಿಸಲು ಬಯಸುವ ಅಥವಾ ವೈಯಕ್ತಿಕ ಅಥವಾ ಬಿಜಿನೆಸ್ ಬಳಕೆಗಾಗಿ ಹಣವನ್ನು ಬಯಸುವ ಯಾವುದೇ ಗ್ರಾಹಕರು.



ವಯಸ್ಸು

21-65 ವರ್ಷಗಳು (ಲೋನ್ ಮುಕ್ತಾಯದ ಸಮಯದಲ್ಲಿ)



ಆದಾಯದ ಅಗತ್ಯತೆ

ಸಂಬಳದಾರರು: ಪ್ರತಿ ತಿಂಗಳಿಗೆ ₹ 8,000

(ನಗದು ಸಂಬಳ ಸ್ವೀಕಾರಾರ್ಹ)

ಎಸ್‌ಇಪಿ ಹಾಗೂ ಎಸ್‌ಇಎನ್‌ಪಿ: ವಾರ್ಷಿಕ ₹ 1.2 ಲಕ್ಷಗಳು



ಲೋನ್ ಮೊತ್ತ

ಕನಿಷ್ಠ ಸಾಲದ ಮೊತ್ತ : ₹ 10 ಲಕ್ಷ | ಕಂಬೈನ್ಡ್ ಎಕ್ಸ್‌ಪೋಸರ್ ಗರಿಷ್ಠ ಸಾಲದ ಮೊತ್ತ ₹ 100 ಲಕ್ಷಗಳು.

SBB - ಕ್ಯಾಶ್ ಕ್ರೆಡಿಟ್ ಹಾಗೂ ಓವರ್‌ಡ್ರಾಫ್ಟ್ ಅರ್ಹತೆ



ವಯಸ್ಸು


21 - 70 ವರ್ಷಗಳು



ಟರ್ನೋವರ್

₹ 30 ಲಕ್ಷಗಳಿಂದ

₹ 30 ಕೋಟಿಗಳು



ಕನಿಷ್ಠ ವ್ಯಾಪಾರ

ಮಾಡಿದ ಅನುಭವ

3 ವರ್ಷಗಳು



ಕನಿಷ್ಠ ಆದಾಯದ ಅಗತ್ಯತೆ

ನಾನ್ - ಇಂಡಿವಿಜ್ಯೂಅಲ್ - ಪೊಸಿಟಿವ್ ನೆಟ್ ಪ್ರಾಫಿಟ್ ಹಾಗೂ ₹ 3 ಲಕ್ಷಗಳ ಕ್ಯಾಶ್ ಪ್ರಾಫಿಟ್ /

ಸೋಲ್ ಪ್ರೊಪರ್ಟಿಟರ್‌ಶಿಪ್ / ಇಂಡಿವಿಜ್ಯೂಅಲ್ - ಕಳೆದ 2 ವರ್ಷಗಳಿಗಾಗಿ ₹ 2.5 ಲಕ್ಷಗಳ ITR ಆದಾಯ ಹೊಂದಿರುವವರು

SBB - ಸೆಕ್ಯೂರ್ಡ್ ಟರ್ಮ್ ಲೋನ್ ಅರ್ಹತೆ



ವಯಸ್ಸು

21 - 70 ವರ್ಷಗಳು



ಟರ್ಮಿನೇಷನ್

₹ 30 ಲಕ್ಷಗಳಿಂದ
₹ 30 ಕೋಟಿಗಳು



**ಕನಿಷ್ಠ ವ್ಯಾಪಾರ
ಮಾಡಿದ ಅನುಭವ**
ಕನಿಷ್ಠ 3 ವರ್ಷಗಳು



ಕನಿಷ್ಠ ಆದಾಯದ ಅಗತ್ಯತೆ

ವ್ಯಕ್ತಿಗಳಿಗಾಗಿ - ಇತ್ತೀಚಿನ ವರ್ಷಕ್ಕೆ ₹ 300000 ಹಾಗೂ ಹಿಂದಿನ ವರ್ಷಕ್ಕೆ 250000ದ ಐಟಿಆರ್ ಆದಾಯ ಪ್ರೊಪರ್ಟಿಟರ್ ಶಿಪ್ ಕನ್ ಸರ್ನ್ಸ್ - ಕಳೆದ 2 ವರ್ಷಗಳಿಗಾಗಿ ₹ 250,000ರ ಐಟಿಆರ್ ಆದಾಯ ಪಾರ್ಟ್ನರ್‌ಶಿಪ್ ಫರ್ಮ್/ ಎಲ್‌ಎಲ್‌ಪಿ/ ಕಂಪನಿ-ಪಿಎಟಿ ಧನಾತ್ಮಕವಾಗಿರಬೇಕು ಹಾಗೂ ಕಳೆದ 2 ವರ್ಷಗಳಲ್ಲಿ ತೆರಿಗೆ ಪಾವತಿಸಿರಬೇಕು. ₹ 300,000ರ ಕ್ಯಾಶ್ ಪ್ರಾಫಿಟ್ ಅಥವಾ ಕಳೆದ 2 ವರ್ಷಗಳು



ಮಾಲಿಕತ್ವ

ಆಫೀಸ್ /ರೆಸಿಡೆನ್ಸ್
(ಕಚೇರಿ/ನಿವಾಸ)

SBB - ಬಿಜಿನೆಸ್ ಲೋನ್




ವಯಸ್ಸು

21 - 65 ವರ್ಷಗಳು (ಡಾಕ್ಟರ್‌ಗಳಿಗಾಗಿ 24 - 65 ವರ್ಷಗಳು)



ಟರ್ಮಿನೇಷನ್

₹ 30 ಲಕ್ಷಗಳಿಂದ ₹ 1 ಕೋಟಿ



ಬಿಜಿನೆಸ್ ವಿಂಟೇಜ್

ಕನಿಷ್ಠ 3 ವರ್ಷಗಳು (ಡಾಕ್ಟರ್‌ಗಾಗಿ 2 ವರ್ಷಗಳು)



ಮಾಲಿಕತ್ವ

ಕಚೇರಿ /ಮನೆ



ಕನಿಷ್ಠ ಆದಾಯ

ಎಲ್ಲಾ ಪ್ರೋಗ್ರಾಂಗಳ ಅಡಿಯಲ್ಲಿ ಕನಿಷ್ಠ ₹ 3 ಲಕ್ಷಗಳು

ಫೋಷಣೆ :

ETB - ಎಕ್ಸಿಸ್ ಖಾತೆ ಹೊಂದಿರುವವರು (ಹಳೆಯ ಗ್ರಾಹಕರು)

NTB - ಎಕ್ಸಿಸ್ ಬ್ಯಾಂಕ್ ಖಾತೆ ಹೊಂದದೆ ಇರುವವರು (ಹೊಸ ಗ್ರಾಹಕರು)

ಪರ್ಸನಲ್ ಲೋನ್ ಅರ್ಹತೆ



ಗುರುತಿಸಬಹುದಾದ ಗ್ರಾಹಕರು

ಸಂಬಳ ಪಡೆಯುವ
ವ್ಯಕ್ತಿಗಳು




ವಯಸ್ಸು

21 - 60 ವರ್ಷಗಳು
(ಸಾಲ ಮುಕ್ತಾಯದ
ಸಮಯದಲ್ಲಿ)



ಕೆಲಸದ ಅನುಭವ

ಕನಿಷ್ಠ 12 ತಿಂಗಳುಗಳು



ಕನಿಷ್ಠ ಆದಾಯದ ಅಗತ್ಯತೆ*

- ಸಿಎಸ್‌ಜಿ- >35K (ಸಾವಿರ), ನಾನ್ ಸಿಎಸ್‌ಜಿ- >40K • ಆದಾಯದ ಮಾನದಂಡಗಳು (ಎನ್‌ಟಿಬಿ) - >50K
- ಬ್ಯೂರೋ ಸ್ಟೋರ್ - >740
- ಕಂಪನಿಯ ವರ್ಗ (ಸಿಎಸ್‌ಜಿ) - ಎಸ್‌ಸಿಎಟಿಎ/ಸಿಎಟಿಜಿಎ/ಸಿಎಟಿಜಿಬಿ/ಪಿಒಎಲ್/ಜಿಒವಿಟಿ/ಡಿಇಎಫ್
- ಕಂಪನಿಯ ವರ್ಗ (ನಾನ್ ಸಿಎಸ್‌ಜಿ ಹಾಗೂ ಎನ್‌ಟಿಬಿ) - ಎಸ್‌ಸಿಎಟಿಎ/ಸಿಎಟಿಜಿಎ/ಸಿಎಟಿಜಿಬಿ/ಕೇಂದ್ರ ಸರ್ಕಾರ

*ದಯವಿಟ್ಟು ಗಮನಿಸಿ :

ಸಿಎಸ್‌ಜಿ - (ಗುರುತಿಸಿರುವಂತಹ, ಕಂಪನಿಗಳು ಖಾತೆದಾರರು) ಎಕ್ಸಿಸ್ ಅಕೌಂಟ್‌ನಲ್ಲಿ ಕನಿಷ್ಠ 2 ಸಂಬಳಗಳ ಜಮಾಯಾಗಿರುವ

ETB ನಾನ್ -CSG- ಕನಿಷ್ಠ 2 ತಿಂಗಳುಗಳ ವಿಂಟೇಜ್‌ನೊಂದಿಗೆ ಉಳಿತಾಯ ಖಾತೆ

ETB - ಖಾತೆ ಹೊಂದಿರುವವರು

NTB - ಖಾತೆ, ಹೊಂದದೆ ಇರುವವರು/ಬ್ಯಾಂಕಿನ ಹೊಸ ಗ್ರಾಹಕರು

ಎಜ್ಜುಕೇಶನ್ ಲೋನ್



ಲಕ್ಷ್ಯ ಗ್ರಾಹಕರು

25ರಿಂದ 35 ವರ್ಷಗಳ ವಿದ್ಯಾರ್ಥಿಗಳಿಗಾಗಿ
50ರಿಂದ 58 ವರ್ಷಗಳ ಪೋಷಕರಿಗಾಗಿ



ಗ್ರಾಹಕರ ವಿಭಾಗ

ಸಂಬಳಪಡೆಯುವವರು / ಸ್ವಂತ -ಉದ್ಯೋಗಿಗಳು



ಆದಾಯದ ಮಾನದಂಡಗಳು

ಬ್ಯೂರೋ ಸ್ಕೋರ್ - ಸ್ಟಾಲರಿಡ್ (ಎಸ್) - 740 ಹಾಗೂ ಸೆಲ್ಫ್ ಎಂಪ್ಲಾಯ್ಡ್ (ಎಸ್ಇ) - 740

ಆದಾಯದ ಮಾನದಂಡಗಳು -ಸಿಎಸ್‌ಜಿ / ಎಕ್ಸಿಸ್ ಸ್ಟಾಲರಿ ಅಕೌಂಟ್ - (ಎಸ್) ಪ್ರತಿ ತಿಂಗಳಿಗೆ 40k ಹಾಗೂ (ಎಸ್ಇ) 4.8 ಲಕ್ಷ

ವಾರ್ಷಿಕ ಐಟಿಆರ್ ಆದಾಯದ ಮಾನದಂಡಗಳು (ನಾನ್ ಸಿಎಸ್‌ಜಿ) - (ಎಸ್) - ಪ್ರತಿ ತಿಂಗಳಿಗೆ 50K, (ಎಸ್ಇ) - ಪ್ರತಿ ತಿಂಗಳಿಗೆ 50K

ಎಬಿಬಿ - (ಎಸ್) - 1.5 ಪಟ್ಟುಗಳು, (ಎಸ್ಇ) - 1.5 ಪಟ್ಟುಗಳು



ವಯಸ್ಸು

ಅರ್ಜಿದಾರ : ಯಾವುದೇ ವಯಸ್ಸಿನ ಕ್ಯಾಪ್ ಇಲ್ಲ

ಸಹ-ಅರ್ಜಿದಾರ : ಮೊರಟೋರಿಯಂ ಅವಧಿಯ ಕೊನೆಯಲ್ಲಿ 60ರ ವರೆಗೆ

ಧನ್ಯವಾದಗಳು